



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರಪತ್ರಿಕೆ

ಸಂಪುಟ : 33 | ಸಂಚಿಕೆ : 05 | 06 ಮೇ 2026 | ಬುಧವಾರ | ಪುಟಗಳು : 8 | ಬೆಲೆ : 2/-

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಿಗಳ ಜೊತೆಗೆ ಮಹಾಮಂಡಳದಿಂದ ವಿಡಿಯೋ ಕಾನ್ಫರೆನ್ಸ್

ಬೆಂಗಳೂರು : ಮಹಾಮಂಡಳವು ದಿನಾಂಕ : 30.04.2026 ರಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಿಗಳಿಗೆ ವಿಡಿಯೋಕಾನ್ಫರೆನ್ಸ್ ಮೂಲಕ Recent Amendments in Income Tax ವಿಷಯದ ಕುರಿತು ವಿವರಿಸಿದ್ದ ವೆಬಿನಾರ್‌ನಲ್ಲಿ ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರವರು ಭಾಗವಹಿಸಿ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳಿಗೆ ಸ್ವಾಗತಿಸಿ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಈಗಾಗಲೇ ತಮಗಿಲ್ಲ ತಿಳಿದಿರುವಂತೆ ಹಲವಾರು ವಿಷಯಗಳ ಬಗ್ಗೆ ಭೌತಿಕವಾಗಿ ಮತ್ತು ವೆಬಿನಾರ್ ಮೂಲಕ ಅನೇಕ ಮಾಹಿತಿಗಳನ್ನು ಒದಗಿಸುತ್ತಿರುವುದಲ್ಲದೆ ಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.



ಈ ದಿನ ವಿವರಿಸಿರುವ ವೆಬಿನಾರ್‌ನಲ್ಲಿ ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು. ಚಾರ್ಟರ್ಡ್ ಅಕೌಂಟೆಂಟರವರಾದ ಶ್ರೀ ಅನಿಲ ಭಾರದ್ವಾಜರವರು Recent Amendments in Income Tax ವಿಷಯದ ಕುರಿತು ವಿವರವಾಗಿ ಉಪನ್ಯಾಸ ನೀಡಿದರು. ಕೊನೆಯಲ್ಲಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ ವಂದನಾರ್ಪಣೆ ಸಲ್ಲಿಸಿದರು. ಈ ವೆಬಿನಾರ್‌ನಲ್ಲಿ 200 ಪ್ರತಿನಿಧಿಗಳು ಭಾಗವಹಿಸಿದ್ದರು.

13th Batch (DUCBM) ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ Diploma in Urban Cooperative Banking Management ಕೋರ್ಸ್‌ನ್ನು ಪ್ರಾರಂಭಿಸುತ್ತದೆ. 12ನೇ ಬ್ಯಾಚಿನ ಪರೀಕ್ಷೆಯ ಪರಿಶೀಲನೆ ಸದ್ಯದಲ್ಲಿಯೇ ಬರಲಿದ್ದು, ಈಗ 13ನೇ ಬ್ಯಾಚಿನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಎಸಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ.

ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.5,700. +(GST) 1026. ಒಟ್ಟು 6,726/-ಗಳನ್ನು ನಿಗದಿಪಡಿಸಲಾಗಿದೆ. ಕೊನೆಯ ದಿನಾಂಕ 16.05.2026 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳು ಆಗಿರುತ್ತದೆ.

ಆದ್ದರಿಂದ ತಮ್ಮ ಬ್ಯಾಂಕಿನ ಸಿಬ್ಬಂದಿಗಳನ್ನು Diploma in Urban Cooperative Banking Management (DUCBM) ಕೋರ್ಸ್‌ಗೆ ನಿಯೋಜಿಸಿ ಆದಷ್ಟು ಬೇಗನೆ ಅರ್ಜಿಯನ್ನು ಮಹಾಮಂಡಳಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

4 ಶ್ರೀ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕಿಗೆ ರೂ.37 ಲಕ್ಷ ನಿವ್ವಳ ಲಾಭ

5 ಬ್ಯಾಂಕಿಂಗ್ ನಿಯಮಗಳ ಪ್ರಕಾರ ವೈಯಕ್ತಿಕ ಸಾಲ ಪಡೆದವರು ಮೃತಪಟ್ಟರೆ ಹಣ ವಸೂಲಿ ಮಾಡುವುದು ಯಾರಿಂದ?

7 ನಿಮ್ಮ ಪ್ರಶ್ನೆ ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಬುದ್ಧ ಬೋಧನೆಯೇ ನಮ್ಮ ಸಹಕಾರದ ತತ್ವ

"ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ." ಇದು ಬುದ್ಧನ ಕುರಿತು ವರಕವಿ ಬೇಂದ್ರೆಯವರು ಬರೆದ ಕವನ. ಜಗವೆಲ್ಲ ಕತ್ತಲೆಯ ನಿಧ್ರೆಯಲ್ಲಿ ಮುಳುಗಿರಲು ಬುದ್ಧ ಎದ್ದ ಲೋಕದ ಕಷ್ಟ ನಷ್ಟ, ಸಾವು ನೋವುಗಳನ್ನು ಅರಿಯಲು ಬೆಳಕಿನಡೆಗೆ ನಡೆದ. ಮೇಲಿನ ಕವನದ ಮುಂದಿನ ಸಾಲಿನಲ್ಲಿ ಬೇಂದ್ರೆ ಬರೆಯುತ್ತಾರೆ "ಎರಿದೆರಿದನೇರಿ ಗಾಳಿಗುದುರೆ ಸವಾರಿ/ಚಂದ್ರಕಿರಣವ ಮೀರಿ ಸೂರ್ಯ ಸೇರಿ/ ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು/ಅಸ್ವರ್ಥ ಅವಕಾಶದಲ್ಲಿ ಇದ್ದ.

ಕವಿ ಹೇಳಿರುವ ಹಾಗೆ; ಬುದ್ಧ ಇಂದಿಗೂ ಜಗತ್ತಿನ ಅಸ್ವರ್ಥ ಅವಕಾಶದಲ್ಲಿದ್ದಾನೆ. ಬುದ್ಧ ತನ್ನ ಉಪದೇಶಗಳಲ್ಲಿ ಹೇಳುತ್ತಾನೆ; ಭೂತ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ಯಾರು ಚಿಂತಿಸದ ವರ್ತಮಾನದಲ್ಲಿ ಸಂತೃಪ್ತಿಯ ಮನೋಭಾವದಿಂದ ಇರುತ್ತಾರೋ ಅವರು ಜಗತ್ತಿನಲ್ಲೇ ಅತೀ ಸುಖೀ ಎನ್ನುತ್ತಾನೆ. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವರೂ ಅಲ್ಲ. ಕೊನೆಯವನೂ ಅಲ್ಲವೆಂದೂ ಹೇಳಿದ ಮೊದಲಿಗಾಗಿದ್ದಾನೆ.

ಬುದ್ಧ ಹೇಳುವುದು; ಎಲ್ಲರೂ ತಮ್ಮ ಒಳಮನಸ್ಸನ್ನು ಅವಲೋಕಿಸಿಕೊಂಡರೆ ಬೆಳಕು ಕಾಣುತ್ತದೆ. ಆ ಬೆಳಕಿನ ಹಾದಿಯಲ್ಲಿ ಸಾಗಿದರೆ ಆನಂದ ದೊರೆಯುತ್ತದೆ. ನಮ್ಮಲ್ಲಿ ಎಷ್ಟೇ ಸಂಪತ್ತು ಇದ್ದರೂ, ಮನಸ್ಸಿಗೆ ಸುಖ ಶಾಂತಿ ಸಿಗುವುದು ಒಳಮನಸ್ಸಿನಲ್ಲಿ ಆನಂದ ಉಂಟಾದಾಗ ಮಾತ್ರ. ಇದು ಬುದ್ಧ ಭೋಧನೆ. ಈ ಭೂಮಿಯ ಪ್ರತಿಯೊಂದು ಜೀವಿಯೂ ಪರಸ್ಪರ ಸಹಕಾರದ ಸಂಕೋಲೆಯಲ್ಲಿದೆ. ಇದು ನಿಸರ್ಗ ನಿಯಮ. ಎಲ್ಲ ಜೀವ ಹಾಗೂ ನಿರ್ಜೀವ ವಸ್ತುಗಳೂ ಪರಸ್ಪರ ಒಂದನ್ನೊಂದು ಅವಲಂಬಿಸಿವೆ. ಯಾವುದೊಂದರ ಸಹಕಾರವಿಲ್ಲದೆ ಯಾವುದೂ ಜೀವಿಸಲು ಸಾಧ್ಯವಿಲ್ಲ.

ಆದರೆ, ಪ್ರಸ್ತುತ ಮಾನವ ತನ್ನ ಸ್ವಾರ್ಥವನ್ನು ಮಿತಿಯಿಲ್ಲದೇ ಬೆಳೆಸಿಕೊಳ್ಳುತ್ತಿದ್ದಾನೆ. ಈ ಭೂಮಿಯ ಮೇಲಿನ ಪ್ರತಿಯೊಂದು ತನಗೇ ಸೇರಿದ್ದು, ತನ್ನ ಸುಖಕ್ಕಾಗಿಯೇ ಇದೆ ಎಂಬಂತೆ ವರ್ತಿಸುತ್ತಿದ್ದಾನೆ. ಇದರಿಂದಾಗಿಯೇ ಇಂದು ಎಲ್ಲೆಡೆ ಯುದ್ಧದ ಕಾರ್ಮೂಡ ಕವಿದು ನಾಳೆ ಏನಾಗುವುದೂ ಎನ್ನುವ ಆತಂಕ ಉಂಟಾಗಿದೆ.

ಬುದ್ಧನನ್ನು ಚೆನ್ನಾಗಿ ಅರಿತಿದ್ದ ನಮ್ಮ ಕಾಲದ ಶ್ರೇಷ್ಠ ಕವಿ ಕುವೆಂಪು ಅವರು; "ಹೇ ಪುಣ್ಯಮೂರ್ತಿ ಮತದ ಹೆಸರಿನಲ್ಲಿ ನಿಶ್ವೇಜಗೊಳಿಸುವ ಮತಿಹೀನತೆಯು ಸಾಕು. ಮನುಷ್ಯನಿಗೆ ಅಗತ್ಯವಿರುವುದು ಸನ್ಮತಿಯ ನಾಗರಿಕತೆಯು" ಎಂದು ಹೇಳುತ್ತಾರೆ. ಅಂದರೆ, ಜಗತ್ತಿಗೆ ಅಗತ್ಯವಿರುವುದು ಜ್ಞಾನದ, ವಿಜ್ಞಾನದ, ವೈಚಾರಿಕತೆಯ ನಾಗರಿಕ ಸಮಾಜ. ಈ ವಾಸ್ತವ ಅರಿತು ಸಾಗಿದರೆ, ಯುದ್ಧದ ಅಂಧಕಾರದಲ್ಲಿ ಮುಳುಗಿರುವ ಜಗಕೆ ಬುದ್ಧನ ಬೆಳಕಿನ ಮಾರ್ಗ ತೆರೆಯಲಿದೆ.

ಇಂದು ನಾವು ನೀವುಗಳೆಲ್ಲರೂ ಬುದ್ಧ ಬೋಧನೆಗಳ ಬೆಳಕಿನಲ್ಲಿ ಅರಿತು ನಡೆಯಬೇಕಿದೆ. ಜಗತ್ತು ಇರುವುದು ಎಲ್ಲರಿಗಾಗಿ, ಎಲ್ಲ ಖಗ, ಮೃಗ, ಕ್ರಿಮಿ, ಕೀಟಗಳಿಗಾಗಿ ಎಂದು ಅರಿತು ಪರಸ್ಪರ ಸಹಕಾರದೊಂದಿಗೆ ಬಾಳ್ವೆ ಮಾಡಬೇಕಿದೆ. ಬುದ್ಧ ತನ್ನ ಬೋಧನೆಗಳಲ್ಲಿ ಒಬ್ಬರು ಮತ್ತೊಬ್ಬರೊಂದಿಗೆ ಪರಸ್ಪರ ಕೈ ಜೋಡಿಸಿ ಸುಖ ಶಾಂತಿಯಿಂದ ಬಾಳುವುದರ ಕುರಿತು ಹೇಳುತ್ತಾನೆ. ಅದೇ ನಮ್ಮ ಸಹಕಾರ ತತ್ವವಲ್ಲವೇ.

► ಎಚ್.ಕೆ. ಪಾಟೀಲ

ರೂ. 12.43 ಲಕ್ಷ ಕೋಟಿ ತಲುಪಿದ ಜಿಎಸ್‌ಟಿ ಸಂಗ್ರಹ

ಹೊಸದಿಲ್ಲಿ : ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಶೇ.8.7ರಷ್ಟು ಏರಿಕೆಯಾಗಿದ್ದು, ರೂ. 2.43 ಲಕ್ಷಕೋಟಿ ತಲುಪಿದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿ ರೂ. 2.23 ಲಕ್ಷಕೋಟಿ ಸಂಗ್ರಹವಾಗಿತ್ತು. ದೇಶೀಯ ವಹಿವಾಟುಗಳಿಗಿಂತ ಆಮದು ಆಧಾರಿತ ಆದಾಯದ ಬೆಳವಣಿಗೆಯು ಹೆಚ್ಚಿರುವುದು ಈ ದಾಖಲೆಗೆ ಕಾರಣವಾಗಿದೆ. ದೇಶೀಯ ವಹಿವಾಟಿನ ಒಟ್ಟು ಆದಾಯ ಶೇ.4.3ರಷ್ಟು ಏರಿಕೆಯಾಗಿ ರೂ.1.85 ಲಕ್ಷ ಕೋಟಿ ದಾಟಿದೆ. ಆಮದಿನಿಂದ ಬಂದ ಜಿಎಸ್‌ಟಿ ಪ್ರಮಾಣ ಶೇ.25.8ರಷ್ಟು ಹೆಚ್ಚಿ ರೂ. 57,580 ಕೋಟಿ ಆಗಿದೆ.

ಏಪ್ರಿಲ್‌ನಲ್ಲಿ ನಿವ್ವಳ ಸಿಜಿಎಸ್‌ಟಿ ರೂ. 52,140 ಕೋಟಿ ಆಗಿದ್ದರೆ, ಎಸ್‌ಜಿಎಸ್‌ಟಿ ರೂ. 61,331 ಕೋಟಿಗೆ ಏರಿತು. ಮರುಪಾವತಿ ಪ್ರಮಾಣ ಏಪ್ರಿಲ್‌ನಲ್ಲಿ ಶೇ.19.3ರಷ್ಟು ಹೆಚ್ಚಿದೊಂದಿಗೆ ರೂ. 31,793 ಕೋಟಿಗೆ ತಲುಪಿದೆ. ಮರು ಪಾವತಿ ನಂತರ ನಿವ್ವಳ ಸಿಜಿಎಸ್‌ಟಿಯಲ್ಲಿ ಶೇ.7.3ರಷ್ಟು ಜಂಪ್ ಆಗಿ ರೂ.2.11 ಲಕ್ಷಕೋಟಿ ಆಗಿದೆ.



ಜಿಎಸ್‌ಟಿ 2.0 ನಂತರ ಸಂಗ್ರಹವಾಗುತ್ತಿರುವ ಮೊತ್ತ ಮಾಸಿಕವಾಗಿ ಶೇ.7-8ರಷ್ಟು ಹೆಚ್ಚುತ್ತಿದೆ. ಇದು ಬಜೆಟ್ ಅಂದಾಜಿಗೆ ಅನುಗುಣವಾಗಿದೆ. ಆದರೆ ದೇಶೀಯ ವಹಿವಾಟಿಗಿಂತ ಆಮದು ಆದಾಯ ಹೆಚ್ಚಿರುವುದು ಗ್ರಾಹಕರ ವಿವೇಚನಾ ವೆಚ್ಚದಲ್ಲಿನ ಇಳಿಕೆಯನ್ನು ಸೂಚಿಸುತ್ತದೆ ಎಂದು ತೆರಿಗೆ ತಜ್ಞರು ಪ್ರತಿಪಾದಿಸಿದ್ದಾರೆ. ಸೆಪ್ಟೆಂಬರ್ 2025 ರಿಂದ ಜಿಎಸ್‌ಟಿ 2.0 ಜಾರಿಗೆ ಬಂದಾಗ 375 ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಕಡಿಗೊಳಿಸಲಾಗಿತ್ತು. ಹಳೆಯ ನಾಲ್ಕು ತೆರಿಗೆ ಶ್ರೇಣಿ (ಶೇ.5, ಶೇ.12, ಶೇ.18 ಮತ್ತು ಶೇ.28) ವಿಲೀನಗೊಳಿಸಿ ಕೇವಲ ಶೇ.5 ಮತ್ತು ಶೇ.18 ಅನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ತಂಬಾಕು ಮತ್ತು ಐಷಾರಾಮಿ ವಸ್ತುಗಳಿಗೆ ಮಾತ್ರ ಗರಿಷ್ಠ ಶೇ.40ರಷ್ಟು ತೆರಿಗೆ ಹೇರಲಾಗಿದೆ.

ಹಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 10ನೇ Batch ತರಬೇತಿಯನ್ನು ದಿನಾಂಕ : 23.05.2026ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 27.05.2026ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಊಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣ ಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ: 18.05.2026ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕಿಗೆ ದಾಖಲೆಯ ರೂ. 3.07 ಕೋಟಿ ಲಾಭ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ 2025-26 ಆರ್ಥಿಕ ವರ್ಷದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ಒಟ್ಟು ರೂ.3.07 ಕೋಟಿ ಲಾಭ ದಾಖಲಿಸಿದೆ. ಬ್ಯಾಂಕು 2025-26 ಸಾಲಿನಲ್ಲಿ ಒಟ್ಟು 2028.64 ಕೋಟಿ ರೂ. ವ್ಯವಹಾರ ದಾಖಲಿಸಿದ್ದು, ಗಣನೀಯ ಏರಿಕೆ ಕಂಡಿದೆ. ಕಳೆದ ಸಾಲಿಗಿಂತ ಠೇವಣಿಯಲ್ಲಿ 16% ಹಾಗೂ ಸಾಲ ನೀಡುವಿಕೆಯಲ್ಲಿ 25% ವೃದ್ಧಿಯನ್ನು ಸಾಧಿಸಿರುವ ಬ್ಯಾಂಕ್, ಅನುತ್ಪಾದಕ ಆಸ್ತಿ NPA ಪ್ರಮಾಣವನ್ನು 1.13% ಇಳಿಸುವಲ್ಲಿ ಯಶಸ್ವಿಯಾಗಿದೆ.

ಬ್ಯಾಂಕ್ ಗ್ರಾಹಕರಿಗೆ ತನ್ನ 17 ಶಾಖೆಗಳ ಮೂಲಕ ಆತ್ಮಾಧುನಿಕ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದು, ಡಿಜಿಟಲ್ ತಂತ್ರಜ್ಞಾನಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶೇಷವಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಹಕರಿಗೆ “ಯುಪಿಐ (UPI)” ಸೌಲಭ್ಯವನ್ನು ಪರಿಚಯಿಸಿದ ಮೊದಲ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಬ್ಯಾಂಕಿನ ಗ್ರಾಹಕರು ಕ್ಷಿಪ್ರವಾಗಿ ಯಾವುದೇ ಅಡೆತಡೆಯಿಲ್ಲದೆ ಡಿಜಿಟಲ್ ಪಾವತಿಗಳನ್ನು ಮಾಡಲು ಸಾಧ್ಯವಾಗಿದೆ. ಪ್ರಸ್ತುತ ಶ್ರೀ ಗೋಕರ್ಣನಾಥ ಬ್ಯಾಂಕು “ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್” ಸೌಲಭ್ಯವನ್ನು ಅಳವಡಿಸಿದ್ದು ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯಗಳ ಮೂಲಕ ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡದೆಯೇ ಸುಲಭವಾಗಿ ಬಹುತೇಕ ವ್ಯವಹಾರಗಳನ್ನು ನಡೆಸುವಂತಾಗಿದೆ. ಜೊತೆಗೆ,



Paytm ಸಂಸ್ಥೆಯೊಂದಿಗೆ ಸಹಭಾಗಿತ್ವದ ಮೂಲಕ QR ಕೋಡ್ ಸೌಲಭ್ಯವನ್ನು ಒದಗಿಸಲಾಗಿದ್ದು, ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲಾ ಸುರಕ್ಷತಾ ಕ್ರಮಗಳನ್ನು ಬ್ಯಾಂಕಿನಲ್ಲಿ ಅಳವಡಿಸಿಕೊಳ್ಳಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ನವೀನ ಹಾಗೂ ಗ್ರಾಹಕ ಸ್ನೇಹಿ ಸೇವೆಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದ್ದು, ಜನರ ಆರ್ಥಿಕ ಅಭಿವೃದ್ಧಿಗಾಗಿ ವ್ಯಾಪಾರ, ಸಣ್ಣಕೈಗಾರಿಕೆ, ಆಸ್ತಿ ಅಡವು, ವಾಹನ ಸಾಲಗಳಿಗೆ ಹೆಚ್ಚಿನ ಆದ್ಯತೆ ನೀಡಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಾಧನೆಗೆ ಸಹಕರಿಸಿದ ಎಲ್ಲಾ ಸದಸ್ಯರು, ಗ್ರಾಹಕರಿಗೆ ಬ್ಯಾಂಕ್ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಶ್ರೀ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕಿಗೆ ರೂ.37 ಲಕ್ಷ ನಿವ್ವಳ ಲಾಭ

ವಿಜಯಪುರ : ವಿಜಯಪುರ ನಗರದ ಶ್ರೀ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ನಿಯಮಿತ 2025-26ನೇ ಸಾಲಿನ ಹಣಕಾಸು ವರ್ಷದ ಅಂತ್ಯದ ವರದಿಯನ್ನು ಪ್ರಕಟಿಸಿದ್ದು ಬ್ಯಾಂಕು ಆರ್ಥಿಕವಾಗಿ ಸ್ಥಿರ ಸಾಧನೆ ದಾಖಲಿಸುವುದರ ಜೊತೆಗೆ ಬ್ಯಾಂಕಿನ ಆರೋಗ್ಯವನ್ನು ಅಳೆಯುವ ಒಟ್ಟು ನಿವ್ವಳ ಎನ್‌ಪಿಎ 5.94% ಪ್ರಮಾಣಕ್ಕೆ ಕನಿಷ್ಠ ಮಟ್ಟಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಮುಕುಂದ ಎಸ್. ಕುಲಕರ್ಣಿ ಅವರು ತಿಳಿಸಿದರು.

ಶತಮಾನೋತ್ಸವ ಕಂಡ ಇತಿಹಾಸದ ಚರಿತ್ರೆಯಲ್ಲಿ ದಾಖಲೆಯ ದಾಖಲೆಗಳು ಹಾಕುತ್ತಾ ಎಲ್ಲ ವ್ಯವಹಾರ ಮಾನದಂಡಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ 2025-26ನೇ ಹಣಕಾಸು ವರ್ಷದ ಸಾಲಿನಲ್ಲಿ ಬ್ಯಾಂಕಿಗೆ ಒಟ್ಟು ರೂ.37 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದು ತಿಳಿಸಿದರು.

ಬ್ಯಾಂಕಿನ ಈ ಅಭೂತಪೂರ್ವ ಆರ್ಥಿಕ ಫಲಿತಾಂಶದ ಸಾಧನೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಠೇವಣಿದಾರರಿಗೆ ಹಾಗೂ ಗ್ರಾಹಕರಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಕೃತಜ್ಞರಾಗಿದ್ದೇವೆ ಬ್ಯಾಂಕಿನ ಶ್ರೇಯಸ್ಸಿನ ಹಿಂದೆ ಇರುವ ಶೇರುದಾರರು ಮತ್ತು ಗ್ರಾಹಕರೊಂದಿಗೆ ಸಿಬ್ಬಂದಿಗಳು ಹೊಂದಿರುವ ಉತ್ತಮ ಒಡನಾಟ ಪ್ರೀತಿ ವಿಶ್ವಾಸ ಮೆಚ್ಚುವಂತಹದಾಗಿದೆ. ಅಲ್ಲದೇ ಪ್ರತಿವರ್ಷ ಆರ್ಥಿಕ ವರ್ಷಕ್ಕೆ ಬ್ಯಾಂಕಿನೊಂದಿಗೆ ಸಹಕರಿಸುತ್ತಾ ಸಾಗಿರುವ ಎಲ್ಲ ಗ್ರಾಹಕರಿಗೆ ಕೃತಜ್ಞರಾಗಿದ್ದೇವೆಂದು ತಿಳಿಸಿದರು.



ಆರ್‌ಜಿಡಿ ಡೆಪ್ಯುಟಿ ಗವರ್ನರ್ ಆಗಿ ಶ್ರೀ ರೋಹಿತ್ ಜೈನ್

ಭಾರತ ಸರ್ಕಾರವು, ಮೇ 02, 2026ರ ಅಧಿಸೂಚನೆಯ ಮೂಲಕ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934ರ ಸೆಕ್ಷನ್ 8ರ ಉಪವಿಭಾಗ (1) ರ ಷರತ್ತು (ಎ) ಮತ್ತು ಅದರ ಸೆಕ್ಷನ್ 8ರ ಉಪವಿಭಾಗ (4)ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರೋಹಿತ್ ಜೈನ್ ಅವರನ್ನು ಮೇ 03, 2026 ರಂದು ಅಥವಾ ನಂತರ ಹುದ್ದೆಗೆ ಸೇರಿದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಡೆಪ್ಯುಟಿ ಗವರ್ನರ್ ಆಗಿ ನೇಮಕ ಮಾಡಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಗಮನಕ್ಕೆ

ಮಹಾಮಂಡಳವು “ವಾರಪತ್ರಿಕೆ” ಹಾಗೂ “ಬ್ಯಾಂಕಿಂಗ್ ಪ್ರಪಂಚ ತ್ರೈಮಾಸಿಕ ಪತ್ರಿಕೆ” ಎಂಬ ಎರಡು ಪತ್ರಿಕೆಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಹಕಾರ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ ಹಾಗೂ ಇತರ ಉಪಯುಕ್ತ ಸುದ್ದಿ / ವಿಚಾರಗಳನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಗೊಳಪಡುವ ಸಹಕಾರಿ ಕಾನೂನು ವಿದ್ಯಮಾನಗಳ ಕುರಿತು ಪ್ರಶೋತ್ತರ, ವಿವಿಧ ಬ್ಯಾಂಕುಗಳ ಯಶೋಗಾಥೆ, ಪ್ರಗತಿ ಚಿತ್ರ, ಬ್ಯಾಂಕುಗಳಲ್ಲಿ ಜರುಗಿರುವ ವಿವಿಧ ಸಮಾರಂಭಗಳ ವಿವರಗಳನ್ನು ಪ್ರಕಟಿಸಲಾಗುತ್ತಿದೆ.

ಪಟ್ಟಣ ಸಹಕಾರ ಬ್ಯಾಂಕುಗಳು ತಾವು ಏರ್ಪಡಿಸುವ ಕಾರ್ಯಕ್ರಮಗಳ ಫೋಟೋ (ಭಾಯಾಚಿತ್ರಗಳು) ಮತ್ತು ವರದಿಗಳು ಹಾಗೂ ಬ್ಯಾಂಕಿನ ಪ್ರಗತಿ ಚಿತ್ರದ ವರದಿಗಳನ್ನು ಕೂಡಲೇ ಮಹಾಮಂಡಳಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸಕ್ಕೆ email: editorkubf1@gmail.com, kscubfed@gmail.com ಗೆ ಕಳುಹಿಸಿಕೊಟ್ಟಲ್ಲಿ ಮಹಾಮಂಡಳದ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

ಬ್ಯಾಂಕಿಂಗ್ ನಿಯಮಗಳ ಪ್ರಕಾರ ವೈಯಕ್ತಿಕ ಸಾಲ ಪಡೆದವರು ಮೃತಪಟ್ಟರೆ ಹಣ ವಸೂಲಿ ಮಾಡುವುದು ಯಾರಿಂದ?

ಸಾಮಾನ್ಯವಾಗಿ ಜನರು ತಮ್ಮ ತುರ್ತು ಆರ್ಥಿಕ ಅಗತ್ಯಗಳಿಗಾಗಿ ಬ್ಯಾಂಕುಗಳಿಂದ ಪರ್ಸನಲ್ ಲೋನ್ ಪಡೆಯುತ್ತಾರೆ. ಇದು 'ಅನ್‌ಕ್ಯೂಡ್ ಲೋನ್' ಆಗಿರುವುದರಿಂದ, ಬ್ಯಾಂಕ್ ಯಾವುದೇ ಆಸ್ತಿಯನ್ನು ಅಡಮಾನವಾಗಿ ಇಟ್ಟುಕೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ, ಸಾಲ ಪಡೆದ ವ್ಯಕ್ತಿ ಅಕಾಲಿಕ ಮರಣಕ್ಕೀಡಾದರೆ ಆ ಸಾಲವನ್ನು ಯಾರು ತೀರಿಸಬೇಕು?

ಬ್ಯಾಂಕ್ ಆ ಹಣವನ್ನು ಕುಟುಂಬದವರಿಂದ ವಸೂಲಿ ಮಾಡಬಹುದೇ? ಎಂಬ ಆತಂಕ ಅನೇಕರಲ್ಲಿರುತ್ತದೆ. ಈ ಬಗ್ಗೆ ಆರ್‌ಬಿಎ ಮತ್ತು ಬ್ಯಾಂಕಿಂಗ್ ನಿಯಮಗಳು ಏನು ಹೇಳುತ್ತವೆ ಎಂಬ ಮಾಹಿತಿ ಇಲ್ಲಿದೆ.

1. ಕಾನೂನುಬದ್ಧ ವಾರಸುದಾರರು ಹೊಣೆಗಾರರೇ?

ಬ್ಯಾಂಕಿಂಗ್ ನಿಯಮಗಳ ಪ್ರಕಾರ, ಪರ್ಸನಲ್ ಲೋನ್ ಸಂಪೂರ್ಣವಾಗಿ ವ್ಯಕ್ತಿಯ ಹೆಸರಿನಲ್ಲಿರುತ್ತದೆ. ಸಾಲಗಾರ ಮೃತಪಟ್ಟರೆ, ಆತನ ಕುಟುಂಬದ ಸದಸ್ಯರು ಅಥವಾ ಕಾನೂನು ಬದ್ಧ ವಾರಸುದಾರರು ಆ ಸಾಲವನ್ನು ತಮ್ಮ ಸ್ವಂತ ದುಡ್ಡಿನಿಂದ ತೀರಿಸಬೇಕೆಂದು ಬ್ಯಾಂಕ್ ಒತ್ತಾಯಿಸುವಂತಿಲ್ಲ.

ಸಾಲಗಾರನ ಪತ್ನಿ ಅಥವಾ ಮಕ್ಕಳು ಸಾಲ ತೀರಿಸಲು ಕಾನೂನು ಬದ್ಧವಾಗಿ ಬದ್ಧರಾಗಿರುವುದಿಲ್ಲ. ಆದರೆ, ಮೃತ ವ್ಯಕ್ತಿಯು ತನ್ನ ಹೆಸರಿನಲ್ಲಿ ಯಾವುದೇ ಆಸ್ತಿ (ಮನೆ, ಜಮೀನು ಅಥವಾ ಬ್ಯಾಂಕ್ ಬ್ಯಾಲೆನ್ಸ್) ಬಿಟ್ಟು ಹೋಗಿದ್ದರೆ ಮತ್ತು ಅದನ್ನು ವಾರಸುದಾರರು ಪಡೆದುಕೊಂಡರೆ, ಆ ಆಸ್ತಿಯ ಮೌಲ್ಯದಷ್ಟಕ್ಕೆ ಮಾತ್ರ ಬ್ಯಾಂಕ್ ತನ್ನ ಹಕ್ಕನ್ನು ಚಲಾಯಿಸಬಹುದು.

2. ಕೋ-ಅಪ್ಲಿಕಂಟ್ ಅಥವಾ ಗ್ಯಾರಂಟರ್ ಪಾತ್ರ

ಒಂದು ವೇಳೆ ಪರ್ಸನಲ್ ಲೋನ್ ಪಡೆಯುವಾಗ ಯಾರಾದರೂ ಸಹ-ಅರ್ಜಿದಾರರು ಅಥವಾ ಜಾಮಿನುದಾರರು ಆಗಿ ಸಹಿ ಮಾಡಿದ್ದರೆ ಪರಿಸ್ಥಿತಿ

ಬದಲಾಗುತ್ತದೆ. ಮುಖ್ಯ ಸಾಲಗಾರ ಮೃತಪಟ್ಟರೆ, ಸಾಲದ ಸಂಪೂರ್ಣ ಜವಾಬ್ದಾರಿ ಸಹ-ಅರ್ಜಿದಾರರ ಮೇಲೆ ಬೀಳುತ್ತದೆ. ಗ್ಯಾರಂಟರ್ ಇದ್ದರೆ, ಬ್ಯಾಂಕ್ ಬಾಕಿ ಹಣವನ್ನು ಅವರಿಂದ ವಸೂಲಿ ಮಾಡುವ ಕಾನೂನು ಬದ್ಧ ಅಧಿಕಾರ ಹೊಂದಿರುತ್ತದೆ.

3. ಲೋನ್ ಇನ್ಸೂರೆನ್ಸ್ (ವಿಮೆ) ಎಂಬ ರಕ್ಷಾಕವಚ

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಪರ್ಸನಲ್ ಲೋನ್ ನೀಡುವಾಗಲೇ ವಿಮೆಯನ್ನು ಮಾಡಿಸಿರುತ್ತವೆ.

ಒಂದು ವೇಳೆ ಸಾಲಗಾರ ಮೃತಪಟ್ಟರೆ, ವಿಮಾ ಕಂಪನಿಯು ಬಾಕಿ ಇರುವ ಸಾಲದ ಮೊತ್ತವನ್ನು ಬ್ಯಾಂಕಿಗೆ ಪಾವತಿಸುತ್ತದೆ. ಸರಿಯಾದ ವಿಮೆ ಇದ್ದರೆ, ಕುಟುಂಬದ ಮೇಲೆ ಯಾವುದೇ ಸಾಲದ ಹೊರೆ ಬೀಳುವುದಿಲ್ಲ ಮತ್ತು ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡುತ್ತದೆ.

4. ಬ್ಯಾಂಕ್ ಅಂತಿಮವಾಗಿ ಏನು ಮಾಡುತ್ತದೆ?

ಒಂದು ವೇಳೆ ಮೃತ ವ್ಯಕ್ತಿಗೆ ವಿಮೆ ಇಲ್ಲದಿದ್ದರೆ ಅಥವಾ ಯಾವುದೇ ಸಹ-ಅರ್ಜಿದಾರರು ಇಲ್ಲದಿದ್ದರೆ ಬ್ಯಾಂಕ್ ಆ ಸಾಲವನ್ನು 'ಬ್ಯಾಡ್ ಡೆಟ್' ಎಂದು ಪರಿಗಣಿಸಿ ಮನ್ನಾ ಮಾಡುತ್ತದೆ ಅಥವಾ ತನ್ನ ಲಾಭ-ನಷ್ಟದ ಖಾತೆಗೆ ಸೇರಿಸುತ್ತದೆ. ಬ್ಯಾಂಕ್ ಅಧಿಕಾರಿಗಳು ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಯಾವುದಾದರೂ ಒಂದು ಆಯ್ಕೆ ನೀಡಬಹುದು, ಆದರೆ ಬಲವಂತವಾಗಿ ಹಣ ವಸೂಲಿ ಮಾಡಲು ಬರುವುದಿಲ್ಲ. ಒಟ್ಟಾರೆ, ಪರ್ಸನಲ್ ಲೋನ್ ವಿಷಯದಲ್ಲಿ ಕುಟುಂಬದವರು ಆತಂಕ ಪಡುವ ಅಗತ್ಯವಿಲ್ಲ. ಆಸ್ತಿ ಪಾಸ್ತಿ ಬಿಟ್ಟು ಹೋಗದ ಹೊರತು ಅಥವಾ ನೀವು ಜಾಮೀನುದಾರರಾಗದ ಹೊರತು, ಸಾಲ ತೀರಿಸುವ ಹೊಣೆ ನಿಮ್ಮ ಮೇಲೆ ಇರುವುದಿಲ್ಲ.

ಮಹಿಳಾ ಕೋ-ಆಪರೇಟೀವ್ ಬ್ಯಾಂಕಿಗೆ ರೂ.4.82 ಕೋಟಿ ಲಾಭ



ಶ್ರೀಮತಿ ಗೀತಾ ಎಂ. ಅಧ್ಯಕ್ಷರು

ಬೆಂಗಳೂರು : ಕರ್ನಾಟಕದ ಪ್ರಪ್ರಥಮ ಮಹಿಳಾ ಕೋ-ಆಪರೇಟೀವ್ ಬ್ಯಾಂಕ್, ಬೆಂಗಳೂರು 2025-26ನೇ ಸಾಲಿನಲ್ಲಿ ರೂ.4.82 ಕೋಟಿ ಒಟ್ಟು ಲಾಭಗಳಿಸಿದ್ದು, ತೆರಿಗೆ ನಂತರದ ಲಾಭವು ರೂ.3.50 ಕೋಟಿಗಳಾಗಿರುತ್ತದೆ ಎಂದು ಬ್ಯಾಂಕಿನ ಆಡಳಿತ ಮಂಡಳಿಯು ತಿಳಿಸಲು ಹರ್ಷಿಸುತ್ತದೆ.

- ಬ್ಯಾಂಕು ರೂ.439.78 ಕೋಟಿ ಠೇವಣಿ ಹೊಂದಿದ್ದು,
- ರೂ.259.27ಕೋಟಿ ಸಾಲ ನೀಡಿರುತ್ತದೆ.
- ರೂ.247.11 ಕೋಟಿಗಳನ್ನು ಸರ್ಕಾರಿ ಭದ್ರತಾ ಪತ್ರ ಹಾಗೂ ಇತರೆ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ.
- ಬ್ಯಾಂಕು 1979ರಲ್ಲಿ ಪ್ರಾರಂಭಗೊಂಡಿದ್ದು ಒಟ್ಟು 11 ಶಾಖೆಗಳನ್ನು

ಹೊಂದಿದ್ದು, ಬೆಂಗಳೂರು ನಗರದಲ್ಲಿ 9 ಮತ್ತು ರಾಮನಗರ ಹಾಗೂ ತುಮಕೂರು ನಗರದಲ್ಲಿ ತಲಾ ಒಂದೊಂದು ಶಾಖೆಗಳನ್ನು ಹೊಂದಿರುತ್ತದೆ.

- ಬ್ಯಾಂಕಿನ ನಿವ್ವಳ ಅನುಷ್ಠಾನಕ ಸಾಲದ ಪ್ರಮಾಣ ಶೇ.0 ಇರುತ್ತದೆ.

2025-26ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಪ್ರಗತಿಗೆ ಕಾರಣರಾದ ಸದಸ್ಯರು ಹಾಗೂ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಇದೇ ರೀತಿ ಬ್ಯಾಂಕಿಗೆ ಪ್ರೋತ್ಸಾಹ ನೀಡಿ ಸಹಕರಿಸಬೇಕೆಂದು ಆಡಳಿತ ಮಂಡಳಿಯು ವಿನಂತಿಸಿಕೊಳ್ಳುತ್ತದೆ.



ಶ್ರೀಮತಿ ರೂಪಾವತಿ ಸಿ. ಉಪಾಧ್ಯಕ್ಷರು

ಸಂತ್ರಸ್ತನ ಹರ ರಿಸರ್ವ್ ಬ್ಯಾಂಕ್ ನಿರ್ಧಾರ ಬ್ಯಾಂಕುಗಳಿಗೆ ಭಾರೀ ಹೆನಾಲ್ಟ

ಹೊಸದಿಲ್ಲಿ : ಡಿಜಿಟಲ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಪರೂಪದ ನಿರ್ಧಾರವನ್ನು ತೆಗೆದುಕೊಂಡಿದೆ. ಐದು, ಖಾಸಗಿ ಬ್ಯಾಂಕುಗಳಿಗೆ, ಈ ಹಗರಣಕ್ಕೆ ಗುರಿಯಾದ ವ್ಯಕ್ತಿಗೆ ಪರಿಹಾರ ನೀಡುವಂತೆ ಸೂಚಿಸಿದೆ. ಇದು, ತೀರಾ ಅಪರೂಪದ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ನಿರ್ಧಾರವಾಗಿದೆ.



78ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ನರೇಶ್ ಮಲ್ಹೋತ್ರಾ ಅವರು ಡಿಜಿಟಲ್ ಅರೆಸ್ಟ್‌ನಿಂದಾಗಿ 22.9 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದರು. ವಂಚಕರು ಮೂಲ ಖಾತೆಗಳ ಮೂಲಕ, ಇವರನ್ನು ಯಾಮಾರಿಸಿದ್ದರು. ಹಣ ಕಳೆದುಕೊಂಡ ವ್ಯಕ್ತಿಗೆ ಪರಿಹಾರವಾಗಿ 1.3 ಕೋಟಿ ರೂಪಾಯಿ ನೀಡುವಂತೆ, ಐದು ಬ್ಯಾಂಕುಗಳಿಗೆ, ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

ರಿಸರ್ವ್ ಬ್ಯಾಂಕ್ ಒಂಬುಡ್ಸ್‌ಮನ್ ಆದೇಶ

ನರೇಶ್ ಮಲ್ಹೋತ್ರಾ ಎನ್ನುವ ನಿವೃತ್ತ ಬ್ಯಾಂಕ್ ಉದ್ಯೋಗಿ ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ಮಧ್ಯದಲ್ಲಿ, 22.9 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದರು. ಹಣವನ್ನು ವರ್ಗಾಯಿಸಲು ಮ್ಯೂಲ್ ಖಾತೆಗಳನ್ನು ಹೊಂದಿದ್ದ ಐದು ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳಲಾಗಿತ್ತು. ಈಗ, ಪರಿಹಾರವಾಗಿ, ಐದು ಬ್ಯಾಂಕುಗಳಿಗೆ 1.31 ಕೋಟಿ ನೀಡುವಂತೆ, ರಿಸರ್ವ್ ಬ್ಯಾಂಕ್ ಒಂಬುಡ್ಸ್‌ಮನ್ ಆದೇಶಿಸಿದೆ.

ಐದು ಖಾಸಗಿ ಬ್ಯಾಂಕುಗಳಿಗೆ ಪರಿಹಾರ ನೀಡುವಂತೆ ಸೂಚನೆ

ಆಕ್ಸಿಸ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಐಸಿಐಐಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕುಗಳಿಗೆ, ರಿಸರ್ವ್ ಬ್ಯಾಂಕ್ ದಂಡದ ರೂಪದಲ್ಲಿ ಹಣವನ್ನು ಪಾವತಿಸುವಂತೆ ಸೂಚಿಸಿದೆ, ಜೊತೆಗೆ, ಪರಿಹಾರ ನೀಡುವಲ್ಲಿ ವಿಳಂಬ ಮಾಡಬಾರದು ಎಂದೂ ಆದೇಶಿಸಿದೆ. ರಿಸರ್ವ್ ಬ್ಯಾಂಕ್ ಒಂಬುಡ್ಸ್‌ಮನ್, ಫೆಬ್ರವರಿ 25ರಂದು ನೀಡಿದ ತೀರ್ಪಿನಲ್ಲಿ ಬ್ಯಾಂಕುಗಳು ಕೆವೈಸಿ ಮತ್ತು ಇತರ ಮೇಲ್ವಿಚಾರಣೆಯಲ್ಲಿ ವಿಫಲವಾಗಿರುವುದನ್ನು ಎತ್ತಿ ಹಿಡಿದಿತ್ತು.



ಏನಿದು ಮಲ್ಹೋತ್ರಾ ಪ್ರಕರಣ

ದೇಶದ ಅತಿದೊಡ್ಡ ಅರೆಸ್ಟ್ ಪ್ರಕರಣದಲ್ಲಿ ಒಂದು ಎಂದು ಕರೆಯಲಾಗುವ ಈ ವಿದ್ಯಮಾನದಲ್ಲಿ, ವಂಚಕರು ನರೇಶ್ ಮಲ್ಹೋತ್ರಾರನ್ನು ಡಿಜಿಟಲ್ ರೂಪದಲ್ಲಿ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ, ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದರು. ಈ ಪ್ರಕರಣವನ್ನು ಇತ್ತೀಚೆಗೆ ಸಿಬಿಐಗೆ ವಹಿಸಲಾಗಿತ್ತು. ಇನ್ನೊಂದೆಡೆ, ಸುಪ್ರೀಂಕೋರ್ಟ್ ನಿರ್ದೇಶನದಂತೆ, ರಿಸರ್ವ್ ಬ್ಯಾಂಕ್ ಹಣ ವರ್ಗಾವಣೆಯಾದ ಬ್ಯಾಂಕುಗಳ ಸೇವಾ ಲೋಪದೋಷಗಳ ಬಗ್ಗೆ ಚರ್ಚೆಯನ್ನು ನಡೆಸಿತ್ತು.

ಮಲ್ಹೋತ್ರಾ ಅವರು ಸ್ವತಃ ಬ್ಯಾಂಕಿಗೆ ಭೇಟಿ ನೀಡಿ ಹಣವನ್ನು ವರ್ಗಾಯಿಸಿದ್ದರಿಂದ, ಹಣ ಕಳುಹಿಸಿದ ಬ್ಯಾಂಕುಗಳಲ್ಲಿ ಯಾವುದೇ ತಪ್ಪು ಕಂಡು ಬಂದಿರಲಿಲ್ಲ. ಆದರೆ, ಯಾವ ಖಾತೆಗೆ ಹಣ ವರ್ಗಾವಣೆ ಆಯಿತೋ, ಆ ಬ್ಯಾಂಕುಗಳು ಕೆವೈಸಿ ನಿಯಮಗಳನ್ನು ಸರಿಯಾಗಿ ಪಾಲಿಸಿರಲಿಲ್ಲ. ಅಲ್ಲದೇ, ಸಂಶಯಾಸ್ಪದ ಮ್ಯೂಲ್ ಖಾತೆಗಳ ಮೇಲೆ ನಿಗಾ ಇಟ್ಟಿಲ್ಲ ಎಂದು ಒಂಬುಡ್ಸ್‌ಮನ್ ಅಭಿಪ್ರಾಯ ಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಆಕ್ಸಿಸ್, ಸಿಟಿ ಯೂನಿಯನ್, ಐಸಿಐಐಐ ಮತ್ತು ಇಂಡಸ್ ಇಂಡ್ ಬ್ಯಾಂಕುಗಳು, ವರ್ಗಾವಣೆಯಾದ ಮೊತ್ತದ ಶೇ.5ರಷ್ಟು ಪಾವತಿಸಲು ಸೂಚಿಸಲಾಗಿದೆ. ಇನ್ನು, ಹೆಚ್ಚುವರಿ ಲೋಪಕ್ಕಾಗಿ ಯೆಸ್ ಬ್ಯಾಂಕಿಗೆ ಶೇ.7.5ರಷ್ಟು ಪರಿಹಾರವನ್ನು ನೀಡಲು, ರಿಸರ್ವ್ ಬ್ಯಾಂಕ್ ಆದೇಶಿಸಿದೆ. ಬ್ಯಾಂಕಿಂಗ್ ವ್ಯವಸ್ಥೆಯ ವೈಫಲ್ಯದಿಂದಾಗಿ ಹಣ ಕಳೆದುಕೊಂಡಿದ್ದೇನೆ. ಪೂರ್ತಿ ಹಣ ಸಿಗಬೇಕು ಎಂದು ವಿಜಯ್ ಮಲ್ಹೋತ್ರಾ, ರಿಸರ್ವ್ ಬ್ಯಾಂಕ್ ಕದ ತಟ್ಟಿದ್ದಾರೆ.

ಮ್ಯೂಲ್ ಅಕೌಂಟ್ ಎಂದರೇನು?

ಮ್ಯೂಲ್ ಅಕೌಂಟ್ ಎಂದರೆ ಅಪರಾಧಿಗಳು ಅಥವಾ ಸೈಬರ್ ವಂಚಕರು, ಅಕ್ರಮವಾಗಿ ಗಳಿಸಿದ ಹಣವನ್ನು ಟ್ರಾನ್ಸಫರ್ ಮಾಡಲು ಅಥವಾ ಹಣದ ವಹಿವಾಟನ್ನು ಮರೆಮಾಚಲು ಮೂರನೇ ವ್ಯಕ್ತಿಯ ಬ್ಯಾಂಕ್ ಖಾತೆಗೆ ಮ್ಯೂಲ್ ಅಕೌಂಟ್ ಎಂದು ಬ್ಯಾಂಕಿಂಗ್ ಭಾಷೆಯಲ್ಲಿ ಬಳಸಲಾಗುತ್ತದೆ. ಈ ಖಾತೆಯನ್ನು ಹೊಂದಿರುವವರು ಅರಿವಿಲ್ಲದೆಯೇ ಅಥವಾ ಹಣದ ಆಸೆಗಾಗಿ, ಕ್ರಿಮಿನಲ್ ಹಿನ್ನೆಲೆಯ ಹಣವನ್ನು ಸ್ವೀಕರಿಸಿ, ಬೇರೆ ಖಾತೆಗೆ ವರ್ಗಾಯಿಸುತ್ತಾರೆ. ಇದು, ಮನಿಲಾಂಡ್‌ರಿಂಗ್ ಕೇಸಿಗೆ ದಾರಿ ಮಾಡಿಕೊಡುತ್ತದೆ.



01. ರಿಸರ್ವ್ ಬ್ಯಾಂಕಿನ ಹೊಸ ಮಾರ್ಗಸೂಚಿಯಂತೆ ನಮ್ಮ ಬ್ಯಾಂಕು ಒಬ್ಬ ಸದಸ್ಯನಿಗೆ ರೂ.10 ಲಕ್ಷ ಭದ್ರತೆ ರಹಿತ ಸಾಲವನ್ನು ನೀಡಬಹುದಾಗಿದೆ. ಸದಸ್ಯನು ಸಂಬಳ ಪಡೆಯುವ ಉದ್ಯೋಗಿಯಾಗಿದ್ದು, ರೂ.15 ಲಕ್ಷ ಸಂಬಳ ಆಧಾರಿತ ಸಾಲವನ್ನು ಕೇಳುತ್ತಿದ್ದಾನೆ. ಇದು ಸಾಧ್ಯವೇ? ಹೌದಾದರೆ, ಬ್ಯಾಂಕು ಅನುಸರಿಸಬೇಕಾದ ಕ್ರಮಗಳೇನು?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ದಾವಣಗೆರೆ.

ಉತ್ತರ: ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 29, 2026 ರಂದು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಉದ್ಯೋಗದಾತರಿಂದ (Employer) ನೇರವಾಗಿ ಸಂಬಳದ ಮೂಲಕ ಕಡಿತಗೊಳಿಸಿ ಸಂಬಳದ ಆಧಾರಿತ ಸಾಲದ ಮರುಪಾವತಿಯನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇದ್ದರೆ, ಅಂತಹ ಸಾಲಗಳನ್ನು ಈಗ “ಭದ್ರತೆ ಸಹಿತ ಸಾಲಗಳು” (Secured Advances) ಎಂದು ಪರಿಗಣಿಸಲಾಗುತ್ತದೆ.

ಇದರ ಪ್ರಮುಖ ಅಂಶಗಳು ಇಲ್ಲಿವೆ:

- ವೈಯಕ್ತಿಕ/ ಒಟ್ಟು ಭದ್ರತೆ ರಹಿತ ಸಾಲದ ಮಿತಿಯಿಂದ ವಿನಾಯಿತಿ: ಇವುಗಳನ್ನು ‘ಸೆಕ್ಯೂರ್ಡ್’ ಎಂದು ಪರಿಗಣಿಸುವುದರಿಂದ, ಆಯಾ ಟೈರ್ (Tier) ಬ್ಯಾಂಕುಗಳಿಗೆ ಇರುವ ಭದ್ರತೆ ರಹಿತ ಸಾಲದ ವೈಯಕ್ತಿಕ ಮಿತಿ (ರೂ.5 ಲಕ್ಷದಿಂದ ರೂ.10 ಲಕ್ಷದವರೆಗೆ) ಈ ಸಾಲಗಳಿಗೆ ಅನ್ವಯಿಸುವುದಿಲ್ಲ. ಒಟ್ಟು ಭದ್ರತೆ ರಹಿತ ಸಾಲ (ಬ್ಯಾಂಕಿನ ಒಟ್ಟು ಸಾಲಗಳ 20%) ಮಿತಿಯಿಂದ ಕೂಡಾ ವಿನಾಯಿತಿ ಇದೆ.
- ತ್ರಿಪಕ್ಷೀಯ ಒಪ್ಪಂದ (Tripartite Agreement) : ಈ ವಿನಾಯಿತಿ ಪಡೆಯಲು ಬ್ಯಾಂಕ್, ಸಾಲಗಾರ ಮತ್ತು ಉದ್ಯೋಗದಾತರ ನಡುವೆ ಕಾನೂನು ಬದ್ಧ ಒಪ್ಪಂದವಿರಬೇಕು. ಉದ್ಯೋಗದಾತನು ಸಾಲಗಾರನ ಸಂಬಳದಿಂದ ಕಂತನ್ನು ಕಡಿತಗೊಳಿಸಿ ನೇರವಾಗಿ ಬ್ಯಾಂಕಿಗೆ ಜಮೆ ಮಾಡುವುದಾಗಿ ಒಪ್ಪಿರಬೇಕು.
- ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ : ಕರ್ನಾಟಕದಲ್ಲಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಸೆಕ್ಷನ್ 34ರ ಅಡಿಯಲ್ಲಿ ಉದ್ಯೋಗದಾತರು ಇಂತಹ ಕಡಿತಗಳನ್ನು ಮಾಡುವುದು ಕಾನೂನು ಬದ್ಧ ಬಾಧ್ಯತೆಯಾಗಿರುತ್ತದೆ. ಇದು ಈ ಸಾಲಗಳಿಗೆ ಹೆಚ್ಚಿನ ಕಾನೂನು ಬಲ ನೀಡುತ್ತದೆ. ಮೇಲಿನ ಷರತ್ತುಗಳನ್ನು ಪಾಲಿಸಿ, ಬ್ಯಾಂಕಿನ ಸಾಲ ನೀತಿಯಲ್ಲಿ ಪ್ರಾವದಾನವಿದ್ದಲ್ಲಿ ರೂ.15ಲಕ್ಷ ಸಂಬಳ ಆಧಾರಿತ ಸಾಲವನ್ನು ನೀಡಬಹುದು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನ ಪರವಾನಗಿ ರದ್ದುಪಡಿಸಿದ ಲಿಸರ್ವ್ ಬ್ಯಾಂಕ್

ಮುಂಚೆ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೀಡಲಾದ ಬ್ಯಾಂಕಿಂಗ್ ಪರವಾನಗಿಯನ್ನು ಲಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ. ಇದರಿಂದ ಅದರ ಕೆಲ ಬಳಕೆದಾರರು, ಗ್ರಾಹಕರು ಆತಂಕಕ್ಕೆ ಈಡಾಗಿದ್ದಾರೆ. ಈ ಕುರಿತು ಪೇಟಿಎಂ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು ಆರೌಪಿ ನಿರ್ಧಾರ ಹೊರತಾಗಿಯೂ ನಮ್ಮ ಉಳಿದ ಎಲ್ಲ ಸೇವೆಗಳು ಯಾವುದೇ ಅಡೆತಡೆ ಇಲ್ಲದೇ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಆದರೆ, ಪೇಮೆಂಟ್ಸ್ ಬ್ಯಾಂಕ್ ಪರವಾನಗಿ ರದ್ದುಗೊಳಿಸಿರುವುದಕ್ಕೆ ಸ್ಪಷ್ಟನೇ ನೀಡಿಲ್ಲ.

ಏನಿದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಒಂದು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಆಗಿದೆ. ಬ್ಯಾಂಕ್ ಖಾತೆ ಇರುವವರು ಅಥವಾ ಇಲ್ಲದ ಪೇಟಿಎಂ ಗ್ರಾಹಕರು ಪೇಟಿಎಂ ಆಪ್‌ನಲ್ಲಿ ಬ್ಯಾಂಕ್ ಖಾತೆ ತೆರೆಯಬಹುದು. ಈ ಖಾತೆಗಳಿಂದ ಪೇಟಿಎಂ ರೂ.2 ಲಕ್ಷದವರೆಗೆ ಠೇವಣಿಗಳನ್ನು ಸ್ವೀಕರಿಸುತ್ತದೆ. ಮುಖ್ಯವಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳ ಮುಖಾಂತರ ಸಾಲ ನೀಡುವ ಗುರಿಯನ್ನು ಹೊಂದಿರುತ್ತದೆ. ಅಲ್ಲದೇ ಈ ವ್ಯವಸ್ಥೆ ಮೂಲಕ ಸಾಮಾನ್ಯ ಬ್ಯಾಂಕ್ ಆಕೌಂಟ್ ರೀತಿ ಸಣ್ಣಪುಟ್ಟ ಹಣಕಾಸಿನ ವ್ಯವಹಾರಗಳನ್ನು ಸುಲಲಿತವಾಗಿ ಮಾಡಿಕೊಳ್ಳಬಹುದು. ಖಾತೆ ತೆರೆಯುವವಿಕೆ ಸೇರಿದಂತೆ ಮುಂತಾದ ಪ್ರಕ್ರಿಯೆಗಳು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿಯೇ ಇರುತ್ತದೆ. ಜಿರೋ ಬ್ಯಾಲೆನ್ಸ್‌ನಂತಹ ಮುಂತಾದ ಆಫರ್‌ಗಳು ಇಲ್ಲಿ ಸಿಗುತ್ತವೆ.

ಆರೌಪಿನಿಂದ ಯಾಕೆ ಕ್ರಮ

ಬ್ಯಾಂಕ್ ಮತ್ತು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದ ರೀತಿಯಲ್ಲಿ ವ್ಯವಹಾರಗಳನ್ನು ನಡೆಸಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೌಪಿ ಹೇಳಿದೆ. ‘ಬ್ಯಾಂಕ್‌ನ ಆಡಳಿತ ಮಂಡಳಿಯ ವರ್ತನೆಯು ಠೇವಣಿದಾರರು

ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದರ ಪರಿಣಾಮವಾಗಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಭವಿಷ್ಯದಲ್ಲಿ ಯಾವುದೇ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸದಂತೆ ನಿಷೇಧಿಸಲಾಗಿದೆ’ ಎಂದು ತಿಳಿಸಿದೆ.

ಏಪ್ರಿಲ್ 24 ರಂದು ವ್ಯವಹಾರ ಮುಕ್ತಾಯದಿಂದ ಜಾರಿಗೆ ಬರುವಂತೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಬ್ಯಾಂಕಿಂಗ್ ವ್ಯವಹಾರ ಅಥವಾ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿಯಲ್ಲಿ ಅನುಮತಿಸಲಾದ ಯಾವುದೇ ಹೆಚ್ಚುವರಿ ವ್ಯವಹಾರವನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಕ್ತಾಯಗೊಂಡ ನಂತರ ತನ್ನ ಸಂಪೂರ್ಣ ಠೇವಣಿ ಹೊಣೆಗಾರಿಕೆಗಳನ್ನು ಮರುಪಾವತಿಸಲು ಸಾಕಷ್ಟು ಲಿಕ್ವಿಡಿಟಿ ಹೊಂದಿದೆ ಎಂದು ಲಿಸರ್ವ್ ಬ್ಯಾಂಕ್ ಹೇಳಿದೆ. ಇದು ಕಠಿಣ ಕ್ರಮದ ನಡುವೆ ಗ್ರಾಹಕರಿಗೆ ಧೈರ್ಯ ತುಂಬುವ ಪ್ರಯತ್ನವಾಗಿದೆ.

ನಿಯಂತ್ರಕವು ರದ್ದತಿಗೆ ಬಹು ಕಾರಣಗಳನ್ನು ಪಟ್ಟಿ ಮಾಡಿದೆ, ಇದರಲ್ಲಿ ಠೇವಣಿದಾರರ ಹಿತಾಸಕ್ತಿಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲಿಸದಿರುವುದು, ಹಾಗೆಯೇ ಅದರ ಪಾವತಿ ಬ್ಯಾಂಕ್ ಪರವಾನಗಿಗೆ ಲಗತ್ತಿಸಲಾದ ಷರತ್ತುಗಳನ್ನು ಪೂರೈಸುವಲ್ಲಿನ ವೈಫಲ್ಯ ಸೇರಿವೆ.

ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿನ ಮೇಲೆ ವಿಧಿಸಲಾದ ನಿಯಂತ್ರಕ ನಿರ್ಬಂಧಗಳ ಸರಣಿಯನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 11, 2022 ರಿಂದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಆರೌಪಿ ಪಿಪಿಬಿಎಲ್‌ಗೆ ನಿರ್ದೇಶನ ನೀಡಿತ್ತು. ತರುವಾಯ, ಜನವರಿ ಮತ್ತು ಫೆಬ್ರವರಿ 2024 ರಲ್ಲಿ, ನಿಯಂತ್ರಕವು ಅಸ್ತಿತ್ವದಲ್ಲಿರುವ ಗ್ರಾಹಕ ಖಾತೆಗಳು, ವ್ಯಾಲೆಟ್‌ಗಳು ಮತ್ತು ಪ್ರಿಪೇಯ್ಡ್ ಸಾಧನಗಳಲ್ಲಿ ಹೆಚ್ಚಿನ ಠೇವಣಿಗಳು, ಕ್ರೆಡಿಟ್‌ಗಳು ಮತ್ತು ಟಾಪ್-ಅಪ್‌ಗಳನ್ನು ನಿರ್ಬಂಧಿಸುವ ವ್ಯವಹಾರ ನಿರ್ಬಂಧಗಳನ್ನು ವಿಧಿಸಿತು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಗರಿಗರಿಯಾದ ದಕ್ಷಿಣ ಭಾರತೀಯ ಪ್ರಿಯ ತಿನಿಸು ಮಸಾಲೆ ದೋಸೆಗೆ ಈಗ ವಿಶ್ವಮನ್ನಣೆ ದೊರೆತಿದೆ. ಗರಿಗರಿಯಾದ ದೋಸೆಯೊಳಗೆ ಆಲೂಗಡ್ಡೆ, ಈರುಳ್ಳಿ, ಬಟಾಣಿ ಮಸಾಲೆಯನ್ನು ತುಂಬಿ ಚಟ್ನಿಯೊಂದಿಗೆ ತಿಂದರೆ ಸ್ವರ್ಗ ಸುಖ. ವಿಶ್ವದ ಅತ್ಯುತ್ತಮ 50 ತಿನಿಸುಗಳ ಪಟ್ಟಿಯಲ್ಲಿ, ಮಸಾಲೆ ದೋಸೆ ಆರನೇ ಸ್ಥಾನಗಳಿಸಿದೆ.
- ದಕ್ಷಿಣ ಕನ್ನಡದ ಪುತ್ತೂರಿನ ಐಸಿಎಆರ್-ಗೋಡಂಬಿ ಸಂಶೋಧನಾ ನಿರ್ದೇಶನಾಲಯದಲ್ಲಿ ಗೋಡಂಬಿ ಹಣ್ಣಿನ ತಿರುಳು ಸೇರಿದಂತೆ ಆಲ್ಯೋಪಾಲ್ ರಹಿತ ಉತ್ಪನ್ನಗಳ ಸಂಸ್ಕರಣೆಯ ಮೌಲ್ಯವರ್ಧನೆ ತರಬೇತಿಯನ್ನು ನೀಡಲಾಗುತ್ತಿದೆ. ಕಾಸರಗೋಡಿನ ವಿಶ್ವಕೇಶವ ಮತ್ತು ನವಪ್ರೀತ ಕುರುವೇರಿ ಎಂಬ ರೈತ ದಂಪತಿಗಳು ತರಬೇತಿ ಪಡೆದು ಗೋಡಂಬಿ ಹಣ್ಣಿನ ತಮ್ಮ ಉತ್ಪನ್ನಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಮಾರಾಟ ಮಾಡುತ್ತಿದ್ದಾರೆ.
- ಆಧಾರ್ ಕಾರ್ಡ್‌ನ ವೈಯಕ್ತಿಕ ಗುರುತಿಗೆ ಬಲವಾದ ರಕ್ಷಣೆ ನೀಡಲು ಕಾರ್ಡ್ ಅನ್ನು ಹೈಟೆಕ್ ಆಗಿ ವಿನ್ಯಾಸಗೊಳಿಸಲಾಗಿದ್ದು, ಇನ್ನು ಮುಂದೆ ಆಧಾರ್ ಕಾರ್ಡ್ ವಿವರ ಯಾರಿಗೆ ನೀಡಿದರೂ ಅದು ಸುರಕ್ಷಿತವಾಗಿರುತ್ತದೆ.

- ಅದರಲ್ಲಿನ ಯಾವುದೇ ವಿವರಗಳನ್ನು ಪ್ರಿಂಟ್ ಮಾಡಲು ಬರುವುದಿಲ್ಲ ಹಾಗೂ ನಿಮ್ಮ ಹೆಸರು, ವಿಳಾಸ, ನಂಬರ್ ಗೊಚರಿಸುವುದಿಲ್ಲ. ಈ ಹೊಸ ಕಾರ್ಡ್, ದುರುಪಯೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ವಂಚನೆಯ ವಿರುದ್ಧ ಸುರಕ್ಷತೆಗಳನ್ನು ನೀಡುತ್ತದೆ.
- ಬೀದರ್ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, 44 ಡಿಗ್ರಿ ಸೆಲ್ಸಿಯಸ್ ಗಿಂತಲೂ ಅಧಿಕವಾಗಿ ದಾಖಲಾಗಿದ್ದು, ಜಿಲ್ಲೆಯಲ್ಲಿ ಹೀಟ್ ಸ್ಟ್ರೋಕ್ ಆತಂಕ ಮನೆಮಾಡಿದ್ದು, ಇದನ್ನು ನಿಭಾಯಿಸಲು ಬ್ರಿಮ್ಸ್ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪನೆ ಮಾಡಲಾಗಿದ್ದು, ಇದರ ನಿರ್ವಹಣೆಗಾಗಿ ವೈದ್ಯರು ಹಾಗೂ ನರ್ಸ್ ಗಳನ್ನು ಒಳಗೊಂಡ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.
- ಬೆಂಗಳೂರಿನಲ್ಲಿ ಆರಂಭಿಸಲಾದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ 'ಸೆಂಟರ್ ಆಫ್ ಎಕ್ಸಲೆನ್ಸ್' ರಾಷ್ಟ್ರೀಯ ಬಾಹ್ಯಾಕಾಶ ನವೀನತೆ ಕೇಂದ್ರವಾಗಲಿದೆ. ಈ ಕೇಂದ್ರದ ಮೂಲಕ ಸಂಶೋಧನೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳ ವಾಣಿಜ್ಯೀಕರಣದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

ಹಿ ದು ಗ ರ ಅ ನಿ ಸಿ ಕೆ . . .



ಅಭಿನಂದನೀಯವಾಗಿದೆ : ಪ್ರಸ್ತುತ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳು ಆಗುತ್ತಿವೆ. ಸಹಕಾರ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅವುಗಳನ್ನು ಅರಿತು ಸಮರ್ಥವಾಗಿ ನಿರ್ವಹಿಸಲು ಮಹಾಮಂಡಳ ದೀರ್ಘಾವಧಿಯ ತರಬೇತಿಗಳನ್ನು ಹಾಗೂ ಡಿಪ್ಲೋಮಾ ತರಬೇತಿಗಳನ್ನು ಏರ್ಪಡಿಸುವ ಮೂಲಕ ಉತ್ತಮ ವಿಷಯ ತಜ್ಞರಿಂದ ಉಪನ್ಯಾಸ ಮಾಡುತ್ತಿರುವುದು ಅಭಿನಂದನೀಯವಾಗಿದೆ.

► ರಮೇಶ್ ರಾಮಚಂದ್ರ, ಕೋಲಾರ

ಬೆಳೆದು ನಿಲ್ಲಲು ಸಾಧ್ಯ : ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳು ರಿಜರ್ವ್ ಬ್ಯಾಂಕಿನೊಂದಿಗೆ ಮತ್ತು ಸಹಕಾರ ಇಲಾಖೆಯ ಕೆಸಿಎಸ್ ಕಾಯ್ದೆಗಳ ಕಠಿಣ ನಿಬಂಧನೆಗೊಳಪಟ್ಟು ಕಾರ್ಯನಿರ್ವಹಿಸುತ್ತಲೇ ಸಾಕಷ್ಟು ಪ್ರಗತಿ ಸಾಧಿಸಿವೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ರಿಜರ್ವ್ ಬ್ಯಾಂಕ್ ಹಾಗೂ ರಾಜ್ಯ ಸರ್ಕಾರದ ಸಹಕಾರ ಬೇಕಿರುತ್ತದೆ. ಅದು ಸಾಧ್ಯವಾದಲ್ಲಿ ಇತರೆ ಖಾಸಗಿ, ಸಾರ್ವಜನಿಕ ಬ್ಯಾಂಕುಗಳಿಗೆ ಸರಿಸಮನಾಗಿ ಬೆಳೆದು ನಿಲ್ಲಲು ಸಾಧ್ಯ.

► ವಸಂತರಾವ್ ದೇಸಾಯಿ, ಹೊನ್ನಾವರ

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.